

ಶ್ರೀರಂಗಪಟ್ಟಣ ಉಪವಿಭಾಗ ಕಛೇರಿ

ಮಾಹಿತಿ ಹಕ್ಕು ಅಧಿನಿಯಮ-2005 ರ ಕಾಯ್ದೆಯಡಿ ಕಲಂ-4(1)(ಎ) ಮತ್ತು 4(1)(ಬಿ) ರೀತ್ಯಾ ಮಾಹಿತಿ-2022

ಕ್ರ. ಸಂ.	ಕಡತ ಸಂ.	ವಿಷಯ	ಕಡತದ ಪುಟ ಸಂ.	ಕಡತ ವಿಲೇವಾರಿ ಮಾಡಿದ ದಿನಾಂಕ	ಕಡತದ ವರ್ಗೀಕರಣ	ಕಡತ ನಾಶಗೊಳಿಸಿದ ದಿನಾಂಕ	ಷರಾ
1)	1	GCR Register	4	-	'C'	-	-
2)	2	SC/ST Crime Register	8	-	'C'	-	-
3)	3	'B' Permission Register	10	-	'D'	-	-
4)	4	'C' Permission Register	15	-	'D'	-	-
5)	5	FSL Register	71	-	'D'	-	-
6)	6	SC-St Meeting Register	2	-	'D'	-	-
7)	7	Mic Licence	13	-	'D'	-	-
8)	8	RTI Register	10	-	'D'	-	-
9)	9	IMV Spot Fine Register	12	-	'D'	-	-
10)	10	CC Register	16	-	'D'	-	-
11)	11	Higher Petition	48	-	'D'	-	-
12)	12	Lower Petition Register	16	-	'D'	-	-
13)	13	Punishment Roll Register (Rule 7)	4	-	'D'	-	-
14)	14	OPS Stock Register	12	-	'D'	-	-
15)	15	Visitors Register	5	-	'D'	-	-
16)	16	Stamp Register	15	-	'D'	-	-
17)	17	CL Register	32	-	'D'	-	-
18)	18	Charge sheet Check Register	3	-	'D'	-	-
19)	19	Govt. Property Register	2	-	'D'	-	-
20)	20	Rowdy Register	2	-	'D'	-	-
21)	21	Process register	7	-	'D'	-	-

Year-2022 As on 31-12-2022 Case Files

ಕ್ರ. ಸಂ.	ಕಡತ ಸಂ.	ವಿಷಯ	ಕಡತದ ಪುಟ ಸಂ.	ಕಡತ ವಿಲೇವಾರಿ ಮಾಡಿದ ದಿನಾಂಕ	ಕಡತದ ವರ್ಗೀಕರಣ	ಕಡತ ನಾಶಗೊಳಿಸಿದ ದಿನಾಂಕ	ಷರಾ
1)	1	ಪಾಂಡವಪುರ ಪೊಲೀಸ್ ಠಾಣೆ. ಮೊ.ನಂ: 38/2022. ಕಲಂ 398(ಎ), 504, 302, 201, 34, ಐಪಿಸಿ ಮತ್ತು 3 ಕ್ಲಾಸ್(1), (ಆರ್), (ಎಸ್), 3(2)(5ಎ) ಎಸ್‌ಸಿ/ಎಸ್‌ಟಿ ಕಾಯ್ದೆ 2015	ಒಂದು ಕಡತ	-	3 Year After Judgement	-	PT
2)	2	ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ:-31/2022 ಕಲಂ:-504, 354, 323, 327, 324 R/W 34 IPC and 3(1)(r)(s)(w) SC ST Amendment ACT-2015.	ಒಂದು ಕಡತ	-	3 Year After Judgement	-	PT
3)	3	ಪಾಂಡವಪುರ ಪೊಲೀಸ್ ಠಾಣೆ ಮೊ.ನಂ: 55/2022. ಕಲಂ. 143, 324, 355, 323, 427, 504, 506 ಕೂಡ 149 ಐಪಿಸಿ ಮತ್ತು 3 ಕ್ಲಾಸ್(1), (ಆರ್), (ಎಸ್) ಎಸ್‌ಸಿ/ಎಸ್‌ಟಿ ಕಾಯ್ದೆ 2015	ಒಂದು ಕಡತ	-	3 Year After Judgement	-	PT
4)	4	ಅರಕೆರೆ ಪೊಲೀಸ್ ಠಾಣೆ ಮೊ.ನಂ.51/2022 ಕಲಂ :- 143, 323, 324, 327, 504, 506 ರೆ/ವಿ 149 ಐಪಿಸಿ & ಕಲಂ 3 ಕ್ಲಾಸ್ (1)(ಆರ್)(ಎಸ್) ಎಸ್.ಸಿ. ಎಸ್.ಟಿ. ಅಮೆಂಡ್‌ಮೆಂಟ್ ಆಕ್ಟ್-2015	ಒಂದು ಕಡತ	-	3 Year After Judgement	-	PT
5)	5	ಕೆ ಆರ್ ಸಾಗರ ಪೊಲೀಸ್ ಠಾಣೆ ಮೊ.ನಂ.94/2022 ಕಲಂ 323, 324, 327, 504, 506 ರೆ/ವಿ 34 ಐಪಿಸಿ & ಕಲಂ 3 ಕ್ಲಾಸ್ (1)(ಆರ್)(ಎಸ್) ಎಸ್.ಸಿ. ಎಸ್.ಟಿ. ಅಮೆಂಡ್‌ಮೆಂಟ್ ಆಕ್ಟ್-2015	ಒಂದು ಕಡತ	-	3 Year After Judgement	-	PT
6)	6	ಕೆ.ಆರ್.ಸಾಗರ ಪೊಲೀಸ್ ಠಾಣೆ 120/2022 U/S 3CL(1)(t) SC/ST PA act Amendment-2015	ಒಂದು ಕಡತ	-	3 Year After Judgement	-	PT
7)	7	ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ 87/2022, ಕಲಂ 143, 147, 323, 324, 504, 506 ಕೂಡ 149 ಐಪಿಸಿ ಕೂಡ ಕಲಂ 3 ಕ್ಲಾಸ್ (1)(ಆರ್)(ಎಸ್) ಎಸ್,ಸಿ ಎಸ್.ಟಿ ಕಾಯಿದೆ 2015 ಐ.ಪಿ.ಸಿ	ಒಂದು ಕಡತ	-	3 Year After Judgement	-	PT
8)	8	ಅರಕೆರೆ ಠಾಣೆ ಮೊ.ಸಂ. 91/2022 ಕಲಂ.143, 147, 148, 504, 323, 427, 506 ಕೂಡ 149 ಐ.ಪಿ.ಸಿ ಮತ್ತು 3(1)(ಆರ್), 3(1)(ಎಸ್), 3(1)(ಐ), ಎಸ್.ಸಿ/ಎಸ್.ಟಿ. ಅಮೆಂಡ್‌ಮೆಂಟ್ ಆಕ್ಟ್-2015	ಒಂದು ಕಡತ	-	3 Year After Judgement	-	PT

9)	9	ಅರಕೇರೆ ಪೊಲೀಸ್ ಠಾಣೆ ಮೊ.ನಂ. 153/2022 ಕಲಂ.354 [ಎ], 324, 323, 504, 506 ಐ.ಪಿ.ಸಿ ಮತ್ತು 3(1)(ಆರ್),(ಎಸ್),(ಡಬ್ಲ್ಯು) ಎಸ್.ಸಿ/ಎಸ್.ಟಿ. ಆಕ್ಟ್-2015	ಒಂದು ಕಡತ	-	3 Year After Judgement	-	PT
----	---	--	----------	---	------------------------	---	----

Chapter 1
Organization, Functions and Duties
[Section 4 (1)(b)(i)]

Particulars of the organization, functions and duties

Sl.no	Name of the Organization	Address	Functions	Duties
1	Srirangapatna Sub-Division	Sub Division Police Office Srirangapatna Srirangapatna Town-571438	Srirangapatna Sub Division	ಪರಿಶಿಷ್ಟ ಜಾತಿ/ಪಂಗಡಗಳ ಜನಾಂಗದ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ, ವರದಕ್ಷಿಣೆ ಸಾವು ಪ್ರಕರಣಗಳಲ್ಲಿ ತನಿಖೆ, ಘೋರ ಅಪರಾಧ ಪ್ರಕರಣಗಳಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ಮತ್ತು ಪರಿಶೀಲನೆ ಹಾಗೂ ತನಿಖಾಧಿಕಾರಿಗಳಿಗೆ ತನಿಖೆ ಬಗ್ಗೆ ಸೂಚನೆಗಳನ್ನು ನೀಡುವುದು. ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾವಹಿಸಿ ದಾಳಿ ನಡೆಸುವುದು ಮತ್ತು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡುವುದು, ವಾಹನಗಳ ಪರಿಶೀಲನೆ ಮತ್ತು ಐಎಂವಿ ಕಾಯ್ದೆ ಅಡಿ ದಂಡ ವಸೂಲಿ ಮಾಡುವುದು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧಗಳ ಪತ್ತೆ ಮತ್ತು ನಿಯಂತ್ರಣದ ಬಗ್ಗೆ ಸೂಚನೆಗಳನ್ನು ನೀಡುವುದು, ಬಂದೋಬಸ್ತ್ ಕರ್ತವ್ಯಗಳು, ರಾತ್ರಿ ಗಸ್ತು ನಿರ್ವಹಿಸುವುದು. ಉಪ-ವಿಭಾಗ ವ್ಯಾಪ್ತಿಯಲ್ಲಿ ಬರುವ ತಾಣೆ/ಕಚೇರಿಗಳ ಕರ್ತವ್ಯಗಳ ಬಗ್ಗೆ ಮೇಲ್ವಿಚಾರಣೆ ಮತ್ತಿತರೆ ಕರ್ತವ್ಯಗಳು

Chapter 2
Powers and Duties of Officers and Employees
[Section 4 (1)(b)(ii)]

Please provide details of the powers and duties of officers and employees of the authority by designation as follows

Sl.no	Name of the office/ employee	Designation	Duties allotted	Powers
01	Murali HS	DY.S.P	Overall incharge of sub-division	ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳ ಪತ್ತೆ ಮತ್ತು ನಿಯಂತ್ರಣ, ಸಾರ್ವಜನಿಕರಿಂದ ಹಾಗೂ ವಿವಿಧ ಸಂಘಟನೆಗಳಿಂದ ನಡೆಸುವ ಮುಷ್ಕರ, ಧರಣಿ ಪ್ರತಿಭಟಣಾ ಮೆರವಣಿಗೆಗಳಿಗೆ ಬಂದೂಬಸ್ತು ಒದಗಿಸುವುದು, ಗಣ್ಯವ್ಯಕ್ತಿಗಳು ನಗರಕ್ಕೆ ಆಗಮಿಸಿದಾಗ ಬಂದೂಬಸ್ತು ಒದಗಿಸುವುದು. ದೊಂಬಿ, ಗಲಭೆ, ಕಾನೂನುಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವುದು. ಅಂತಹವರುಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದು. ಕಳ್ಳತನವಾಗದಂತೆ ಎಚ್ಚರ ವಹಿಸಿ ರಾತ್ರಿಗಸ್ತು ನಿರ್ವಹಿಸುವುದು. ಸಂಚಾರಿ ನಿಮಯಗಳನ್ನು ಉಲ್ಲಂಘಿಸುವವರ ವಿರುದ್ಧ, ಐಎಂವಿ ಆಕ್ಟ್ ಅಡಿ ಸ್ಥಳದಂಡ ವಸೂಲಿ ಮಾಡುವುದು, ಉಪ-ವಿಭಾಗ ವ್ಯಾಪ್ತಿಯಲ್ಲಿ ಬರುವ ರಾಣಿಗಳ ಉಸ್ತುವಾರಿ ಮತ್ತು ಮೇಲ್ವಿಚಾರಣೆ.
02	Venkateshachar C	ASI	Other works	ದೋಷಾರೋಪಣಾ ಪತ್ರಗಳ ಪರಿಶೀಲನೆ ಟಿಪ್ಪಣಿ ನಿರ್ವಹಣೆ ಮತ್ತಿತರೆ ಕೆಲಸ ನಿರ್ವಹಿಸುತ್ತಾರೆ.
03	Lokesh S	HC-393	IO Assistant	ಪ್ರಕರಣಗಳ ಸಹಾಯಕರಾಗಿ ಹಾಗೂ ಇಲಾಖಾ ವಿಚಾರಣಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ.
04	Raghavendra S	HC-223	Writer	ಕಛೇರಿಯಲ್ಲಿ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಾರೆ ಇ-ಮೇಲ್ ಸಂದೇಶಗಳ ಮಾಹಿತಿ/ರವಾನಿ,
05	Vishnukumar VG	HC-278	Other works	ಫೋರ ಅಪರಾಧ ನೋಂದಣಿ ಪುಸ್ತಕ, ಸಲಹಾತ್ಮಕ ಜ್ಞಾಪನ, ಪೊಲೀಸ್ ಐಟಿ ಕರ್ತವ್ಯ ನಿರ್ವಹಿಸುತ್ತಾರೆ.

Chapter 3
Procedure Followed in Decision-making Process
[Section 4 (1)(b)(iii)]

Describe the procedure followed in decision-making by the public authority
(Deputy Commissioner Officer)

Activity	Description	Decision making process	Designation of final decision authority

Chapter 4

Norms set for the Discharge of Functions

[Section 4 (1)(b)(iv)]

Please provide the details of the norms/standards set by the public authority for the discharge of its functions/delivery of services.

Sl.No	Function/ service	Norms standards of performance set	Time frame	Reference document prescribing the norms (Citizen's Charter Service Chapter etc.)

Chapter 5

Rules, Regulations, Instructions, Manual and Records, for Discharging Functions

[Section 4 (1)(b) (v) &(vi)]

Please provide list and gist of rules, regulations, instructions, manuals and records, held by public authority or under its control or used by its employees for discharging functions in the following format

--

Chapter 6

Categories of Documents held by the Public Authority under its Control

[Section 4 (1)(b) v &(i)]

Provide information about the official documents held by the public authority or under its control

Chapter 7

Arrangement for Consultation with, or Representation by the Members of the Public in relation to the Formulation of Policy or Implementation thereof

[Section 4 (1)(b) viii]

Describe arrangements by the public authority to seek consultation/participation of public or its representatives for formulation and implementation of policies.

SL.No	Function/ Service	Arrangements for consultation with or representation of public in relation with policy formulation	Arrangements for consultation with or representation of public in relations with policy implementation

Chapter 8
Boards, Councils, Committees and other Bodies
Constituted as part of Public Authority
[Section 4(1)(b) v(iii)]

Please provide information on boards, councils, committees and other bodies related to the public authority in the following format.

Name of Board Council Committee, etc.	Composition	Powers and Functions	Whether its Meetings open to Public/Minutes of its Meetings accessible for Public

Chapter 9
Directory of Officers and Employees

[Section 4(1)(b)(iX)]

Please provide information on officers and employees working in different units or offices at different levels and their contact.

Sl.No	Name of the Officers/ Employees	Designation	Office Address	Contact Number/ E-mail ID
01	Sandeshakumar SN	DY.S.P	SDPO Srirangapatna sub-Division	9480804821

Chapter 10

Monthly Remuneration received by Officers and Employees, including the System of Compensation as provided in Regulations.

[Section 4(1)(b)(X)]

provide information on remuneration an compensation structure for officers and employees in the following format:

Name of the Officer Working	Designation	Remuneration
	Organisation	per month

Chapter 11

Budget Allocated to Each Agency including Plans etc.

[Section 4(1)(b)(Xi)]

Provide information about the details of the plans, programmes and schemes undertaken by the public authority for each agency.

Agency	Plan/Programme/ Scheme/Project/ Activity/Purpose for which budget is allotted	Proposed expenditure As on last year	Expected outcomes	Report on disbursements made or where such details are available (websites, reports, notice board etc.)

Chapter 12

Manner of Execution of Subsidy Programmes.

[Section 4(1)(b)Xii]

1. Describe the activities/programmes/schemes being implemented by the public authority for which subsidy is provided.
2. Provide information on the nature of subsidy, eligibility criteria for accessing subsidy, and designation of officer competent to grant subsidy under various programmes/schemes.

Name of programme/Activity	Nature/Scale of subsidy	Eligibility criteria for grant of subsidy	Designation of officer to grant subsidy

Chapter 13

**Particulars of Recipients of Concessions, Premits or
Authorization Granted by the Public Authority**

[Section 4(1)(b)Xiii]

**Provide the names and addresses of recipients of benefits under each
programme/scheme separately in the following format.**

Institutional Beneficiaries :

Name of program scheme				
Sl.No	Name & address of recipient institutions	Nature/quantum of benefit granted	Date of grant	Name & designation of granting authority

3. Describe the manner of execution of the subsidy programme

Name of the programme/ Activity	Application procedure	Sanction procedure	Disbursement procedure

Chapter 14

Information Available in Electronic Form

[Section 4(1)(b)X (iv)]

Please provide the details of information related to the various schemes of the department which are available in electronic formats.

(Floppy, CD, VCD, Web Site, Internet etc)

Electronic	Description (site address/location where available etc.,)	Contents or title	Designation and address of the custodian of information held by whom?

Chapter 15

Particulars of Facilities available to Citizens for Obtaining Information

[Section 4(1)(b)Xv]

Describe the particulars of information dissemination mechanisms in place/facilities available to the public for accessing of information:

Facility	Description (Location of Facility/ name etc.)	Details of Information made available

Chapter 16

Names, Designations and other Particulars of Public Information Officers

[Section 4(1)(b)Xvi]

Please provide contact information about the Public Information Officers and Assistant Public Information Officers designated for various Offices/ administrative units and Appellate Authority/Officers(s) for the public authority in the following format.

Public Information Officer :

Sl.No	Name of the Office / administrative Unit	Name and Designation of PIO	Office Tel. Residence Tel. Fax	E-mail
1	Sandeshakumar SN	Dy.S.P.	08232-252016 9480804821	sdposrpatnamdy@ksp.gov.in

Asst. Public Information Officer :

Sl.No	Name of the Office / administrative Unit	Name and Designation of PIO	Office Tel. Residence Tel. Fax	E-mail
1	Venkateshachar C	ASI	08232-252016	sdposrpatnamdy@ksp.gov.in

Appellate Authority :

Sl.No	Name of the Office / administrative Unit	Name and Designation of PIO	Office Tel. Residence Tel. Fax	E-mail

Chapter 17**Other Useful Information****[Section 4(1)(b)xvii]**

Please give below any other information or details of publications which are of relevance or of use to the citizens.

- 1.
- 2.
- 3.
- 4.
- 5.
- 6.
- 7.
- 8.
- 9.
- 10.
- 11.
- 12.